



ಕುವೆಂಪು ವಿಶ್ವವಿದ್ಯಾನಿಲಯ  
ರಾಷ್ಟ್ರೀಯ ಸೇವಾ ಯೋಜನೆ

ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಮ್ಯಾನೇಜ್‌ಮೆಂಟ್ ಸ್ಟಡೀಸ್  
ಎನ್ ಪಿ 206, ಸಾಗರ ರಸ್ತೆ, ಶಿವಮೊಗ್ಗ - 577 204 (ಕರ್ನಾಟಕ)  
(ಕುವೆಂಪು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟಿದೆ ಮತ್ತು ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದಿದೆ)  
ದೂರವಾಣಿ : 08182 640772, 640812, 640806, ವೆಬ್‌ಸೈಟ್: [www.pestrust.edu.in/pesiams](http://www.pestrust.edu.in/pesiams)



**Date: 27-06-2018**

- On 21<sup>st</sup> June 2018 “International Yoga day” was celebrated in our college. All the students of the institutions had participated in the ‘International Yoga day’.
- Smt. Arunadevi PES joint secretary, told the information of about ‘Yoga day’ and Importance of Yoga in our day-today life.
- Dr. V L S Kumar was the chief guest of the program and he has given us his valuable guidance to the students. The exercises are good and useful to the students. All the students were excited and energetic. Some of our students had shown us Yoga mantras and exercises. We all celebrate the day with a lot of eagerness and joy. It’s a very interesting Day for all of us. The experience we got was really amazing and important.
- The program ended with a sincere gratitude to the guests on behalf of the PES trust and proposed a vote of thanks. During the program all Principals, all departments HOD, Staff members and students were also present at the program.



*K. S. Sailatha*  
Principal

PES Institute of Advanced Management Studies  
NH 206, Sagar Road  
SHIVAMOGGA-577 204